

ಸಾಧ್ಯಾ ಕಾಳಾಚೊ ಅಟ್ಕಾವಿಸಾವೊ ಆಯ್ತಾರ್

14 ಆಕ್ಟೋಬರ್ 2018

ಪ್ರಸ್ತಾವನ್:

ಮೊಗಾಚ್ಯಾಂನೊ, ಎಕ್ ಕುಟಮ್ ಜಾವ್ನ್ ಅರ್ಗಾಂ ಬಲಿದಾನ್ ಭೆಟೊಂವ್ಕ್ ಆಮಿ ಸಾಂಗಾತಾ ಮೆಳ್ಳ್ಯಾಂವ್.

ಆಯ್ಜಿ ದೇವ್‌ಸ್ತುತಿ ಹ್ಯಾ ಸಂಸಾರಿ ರಟಾವಳಿಂ ಮಧೆಂ ದೆವಾಚ್ಯಾ ಉತ್ರಾಚಿ ಜಾಣ್ವಾಯ್ ಜೋಡ್ನ್ ಪ್ರಾಮಾಣಿಕ್ಪಣಾನ್ ಜೆಜುಚೊ ಪಾಟ್ಲಾವ್ ಕರುಂಕ್ ಆಪವ್ಣೆಂ ದಿತಾ.

ಜೆಜುಚೊ ಪಾಟ್ಲಾವ್ ಕರ್ತಲ್ಯಾ ಹರೆಕ್ಲ್ಯಾನ್ ಏಕ್ ಖರೊ ನಿರ್ಧಾರ್ ಘೆಂವ್ಕ್ ಆಸಾ. ಕೊಣಾಥಂಯ್ ಖಾಲ್ತಿಪಣಾಚೊ, ಸೆವೆಚೊ ಆನಿ ತ್ಯಾಗಚೊ ಮನೋಭಾವ್ ಆಸಾ ತಾಕಾ ಮಾತ್ ಅಸಲೊ ನಿರ್ಧಾರ್ ಘೆಂವ್ಕ್ ಸಾಧ್ಯ್ ಮ್ಹಳ್ಳೆಂ ಜೆಜು ಆಮ್ಕಾಂ ಆಜ್ ಸಾಂಗ್ತಾ.

ಎಕಾ ಕಾಳ್ಜಾಚಿಂ ಆನಿ ಎಕಾ ಮನಾಚಿಂ ಜಾವ್ನ್ ಜೆಜುಚೊ ಪಾಟ್ಲಾವ್ ಕರುಂಕ್ ಜಾಣ್ವಾಯ್ ಆನಿ ದೆವಾಚ್ಯಾ ಉತ್ರಾಚೆಂ ಬಳ್ ಹ್ಯಾ ಮಿಸಾಚ್ಯಾ ಬಲಿದಾನಾ ವೆಳಾರ್ ಮಾಗೊನ್ ಘೆವ್ಪಾಂ.

ಬಾವಾರ್ಥಾಂಚಿ ಪ್ರಾರ್ಥನಾಂ

1. ಪವಿತ್ರ ಸಭೆಚ್ಯಾ ಮುಖೆಲ್ಯಾಂನಿಂ ದೆವಾಚೆಂ ಉತರ್ ಪರ್ಗಟ್ತ್ಯಾ ಮಿಸಾಂವಾಂ ಮುಖಾಂತ್ ಕ್ರಿಸ್ತಿ ಮೌಲ್ಯಾಂಚೆಂ ಆದರ್ಶ್ ಘೆವ್ನ್ ಸಂಸಾರಾರ್ ಭಾವಾರ್ಥಾಕ್ ಸಾಕ್ರಿ ಜಾವ್ನ್ ಚಲೊಂಕ್ ಆನಿ ಸಮರ್ಪಿತ್ ಜಿವಿತ್ ಜಿಯೆಂವ್ಕ್ ಲೊಕಾಕ್ ಉತ್ತೇಜಿತ್ ಕರುಂಕ್ ತಾಂಕಾಂ ಪ್ರೇರಣ್ ದಿ ಮ್ಹಣ್ ಮಾಗ್ತಾಂವ್.

ಬಾಪಾ, ಆಮೆಂ ಮಾಗ್ಣೆಂ ಆಯ್ಕ್

2. ಆಮ್ಚ್ಯಾ ರಾಷ್ಟ್ರಾಚ್ಯಾ ಫುಡಾರ್ಯಾಂನಿ ಸಮಾಜೆಚ್ಯಾ ಉದರ್ಗತೆ ಖಾತಿರ್ ಜಾತ್ ಖಾತ್ ಲೆಖಿನಾಸ್ತಾನಾ ವಾವ್ರಂಕ್, ನಿಸ್ವಾರ್ಥಿ ಮನೋಭಾವ್ ತಾಂಚೆ ಥಂಯ್ ರಚ್ ಮ್ಹಣ್ ಮಾಗ್ತಾಂವ್.

3. ವಿವಿಧ್ ಪಿಡೆಕ್ ಲಾಗೊನ್ ಕಷ್ಟತಲ್ಯಾ ಆಮ್ಚ್ಯಾ ಭಾವಾಂ ಭಯ್ಣಿಂಚೆರ್ ತುಜೆಂ ಬೆಸಾಂವ್ ಘಾಲ್. ತಾಂಚಿ ಪಿಡಾ ಸೊಸುನ್ ವ್ಹರುಂಕ್ ತಾಂಕಾಂ ಧಯ್ ಆನಿ ಕುರ್ಪಾ ದಿ. ತಾಂಚಿ ಸೆವಾ ಚಾಕ್ರಿ ಕರ್ಚಾಂಕ್ ತುಜ್ಯಾ ಬೆಸಾಂವಾಂನಿ ಭರ್ ಮ್ಹಣ್ ಮಾಗ್ತಾಂ.

4. ಮಿಸಾಂವ್ ಗಾಂವಾಂನಿ ವಾವ್ರ್ ಕರ್ಚ್ಯಾ ಸರ್ವ್ ಯಾಜಕಾಂಕ್ ಆನಿ ಮಿಶೊನರಿಂಕ್ ಬರಿ ಭಲಾಯ್ಕಿ, ತಾಂಚ್ಯಾ ಮಿಸಾಂವಾಂತ್ ಸಂತೊಸ್ ಆನಿ ತೃಪ್ತಿ ಲಾಭಯ್ ಮ್ಹಣ್ ಮಾಗ್ತಾಂವ್.

5. ಹ್ಯಾ ಎವ್ಕರಿಸ್ತಾಚ್ಯಾ ಮೆಜಾ ಭೊಂವಾರಿಂ ಎಕ್ಟಾಂಯ್ ಜಾಲ್ಲ್ಯಾ ಆಮಿ ಸರ್ವಾಂನಿ ಎಕಾಮೆಕಾಚೊ ಮೋಗ್ ಕರುಂಕ್ ಖರೆಂ ಫಿರ್ಗಜ್ ಕುಟಮ್ ಬಾಂದುನ್ ಹಾಡುಂಕ್ ಕುರ್ಪಾ ಲಾಭಯ್ ಮ್ಹಣ್ ಮಾಗ್ತಾಂವ್.